

**OGBU TUAYE FA BARA AKI
EGBERI NIMI OLOKO 2011**

**OLOKO BOLOU BO
OIYA YELA YEAMA 2011**

MA

**OLOKO BOLOU BO
DUA AYO AYO EGBERI-AMA**

**R2K INE UNDU SEI BEI KO
NIMI DOU KUROBI GBANAI/SESEREI NI**

IJAW VERSION



Nimi dọ kuro Ine ọndu bọ kurogbọ gbananimi



Ine ụndụ bụụ kụghụ gbanaụnịmị

Dọọ nịmị tubi ọọ Naiziria gometi ibe bi ọfā emi yebi mọọ kọmọsọ nịmimọ, nọbọkọmọotu osọ (dọsọ) gometi miọ emi yemọsọ nịmighimi. Naiziria gometi bi, ọfā emi bara bi mọọ kọmọsọ nịmimọ ee, anị kị disọ gometi mọọ emi yemọ nịmị da kọmọsọ kpọ emene nịmị ye otuo wo tọa gometi mọọ bọlọ bọlọ mọ nghimi



BEI OLOKO BO KENI OIYA YELA YE

GEEBOBI

ENE ENONCHE

Bei oloko bi 2011 koraŋ bɔ, May oŋonɔ bɔ sii nŋghɔ dein karamɔ baɔbɔkɔ ibe da owei Goodluck Jonathan bara pou mɔ mi. Bei olokobi bin yeama kɔ mɔ deimɔ nghimi tubi bei olokobi na mɔ gha timibi gɔmeti fɔ otumɔ yemɔsɔ (mɔ kɔmɔ nimimɔ gha ni yemɔsɔ) suɔwo ki suɔwɔmɔ timi mee.

Gɔmeti bo bɔbɔ bɔbɔ ikali mɔ danimi otumɔ kɔmɔ ama kɔ o sɔlɔ bo bei yemɔ danimi bɔmɔnɔ ɔmɔnɔ kpɔ onimi mɔ oŋbɔ nimi yee. Tɔbɔ yebi nia bei olokobi gɔmeti opu otu ama yemɔsɔ akina kɔmɔnɔ suɔwɔi timi yemɔsɔ kurɔmi seri sindɔ.

1. Bei oloko (FOIA) kɔrɔnana naki (OSA) denghimɔ dɔ.
Gbanimi ye bi, kɔmɔ duo mu kɔmɔ la sɔ bei oloko bi bɔmɔnɔ kɔrɔ nana wɔrɔ muna gɔmeti fɔ oŋɔmɔ emene numo dɔɔ nimi yemɔsɔ bi nghimi, inbigidi paraɔbi bɔmɔ de bi.

2. Bei oloko bi kɔrɔbi kɔmɔmɔsɔ ki pɔrɔnimi yee. Ni bɔmɔnɔ
kɔmɔ sɔlɔ gha yee, koraŋ biri kpɔ sɔlɔ gha, ine duo boyɔ kpɔ dii gha, mani ari ere nɔkpɔ owoi bikpɔ dii gha. I fun ki nimi gha kpɔ kɔmɔ la na ki ibaringhimi. Bei yemɔsɔ bɔmɔnɔ disɔ (dɔɔ kɔmɔsɔ) la muna gɔmeti fɔ oŋɔbi emene nimi dɔɔnimi ye tu dɔɔ nimi yee.

3. Sɔnɔma dein ovuru bo nimi dɔɔ nimi paraɔ yee.
Fɔ oŋɔ bi bei nimi dɔɔ nimi yebi ala wɔrɔ sɔnɔma dein dɔnghi kɔmɔ. Ni bɔmɔnɔ bɔsa binimi yebi kɔrɔ paraɔ gha fanghima ba, tara dein ovuru boloubi bɔsa fɔ oŋɔbi bɔmɔ naki la paraɔ nghi fɔ oŋɔbi pɔrɔ yee. Endekɔ binimi yemɔ isan nimi aba, zini sɔnɔma dein tuwo naki fɔ oŋɔ bi pɔrɔ yee. Bei ovurubɔ la na pagha fanghimiaba, fɔ oŋɔbi gɔɔ naki yebi binimi bɔbɔ yarɔ yee. La nɔ aki, ɔbɔ paraɔgha tubi.

4. Gọọ koromo nimi ye seimọ dọ kọmọsọ oloko kọ koro dọ, bei olokobi, kọrọ dọ kọmọsọ kọni kọraọ akọna ikoli warọ ghọ kọọ nghimi, mana okoba ghọ sọnrọn ọdọzọ kọọ ghọ nghimi.

5. Olokobi okoba ghọ kọmọ ee kọgbanimi yee, nọkọna nọ kọọ yemọ gọ pamọ fọrọ bọ mọọ nakọ bọlọọ bọmọnghị bọmọnọ kala okoba gbọmọ ọgbọ nimi yee.

6. Gọmeti fọrọfọmọsọ ọrọ wọni emi fọrọmọ akọna ebibara gọọ pamọ ee, niki ye ghọ tunimi dọọ nimi kọmọsọ la naki ebi

bara eri gọọ nghimi yee, gọmeti fọrọfọọ tọbọotumọ bei oloko bi kọọ akọna fọrọfọọ otumọ tolumọ ee.

7. Kọmọ amanọ egberimọ mọọ kọmọnimimọ nghi kọmọsọ benebene mala fa kọmọ ee, tubi bei olokobi bọmọnọ kọnọ bọ kọọ la nakọ ghọ kọrọ muna ugula warọ ghọ mughafanghi mee.

8. Egberiamọ mọọ nakọkọmọmọ nimimọ daba opu bọdọn ye ama akọna Ibe pọrọ nghi timi timi yemọ kọnọ bọ kọọ gha pamọ kọmọ yee, nibi bọmọ dọ bi egberi ama nọ kọmọ tọbọọ ere seimọ nghi timi timi gbeleimọ yemọsọ kọọ gbana pamọ kọmọ yee.

9. Bei olokobi bọmọnọgọmeti fọrọfọọ ni kọmọ dọọ nimi yemọ akọna o paraọ yaa timi kọnọ ọgọnọọ dọnghọ dọ sọ bọsa otumọ ọrọ akọna ugula gba warọ bọ muwa, bei ugula gba warọ mọ oloko bi emi bara bi dida bọbọ pọlọ ee.

10. Tọbọgọmeti bọ oloko paraọbi da nimi owoi ki bei oloko bi kọrọ ni ọfọ ghimi ee, ni bọmọnọ kọraọ bọ February ọgọnọbọ bọlọọ bọlọọ bai bi gọmeti fọrọfọọ ama nọbei oloko bi gbelenimi paraọ mọsọ ọrọ akọna wọnọ dọ fọrọ



mọsọ mọọ akọna oloko tọbọ owoi bọ pọrọ yee.
BEI OLOKO BO KENI OIYA DUU DEI

GEEBO BI
CHIDI ANSELM ODINKALU

Ibe daawei Goodluck Jonathan May ọgọnọi bọ sii nighinọ dein karamọ baibi kọ bei oloko bọ bara poumọmi. U beimọ bara poumọ bọ kọ oloko bi ibebọ bo koromi. Enda egberi ni tua otu bei bolou bọ gba tua emi yeama nọkọrọ bọwọọ gha ye mọkọ womọ dọlọ dọlọ bọbọ tua dọọ emi.

1. Gọmọ tọnimi barabi bei oloko bi mọọ nimi tubi sọọ, kọmọ mọsọ gọmeti mọọ emi tunimi, da gọmeti mọ kọnọ sọmọ wọnọkọdọọ nimi yee.

Bei oloko bi kọnọ mọsọ gọmeti wọnọ emi fọrọ mọsọ sọ kọ nimi dọọ kọ mọọ nimi yee. Ni bi bei ayo ayo egberimọ kọrọ kọrọtọmọ ngbi mi.

Ni bọmọnọ bei oloko bi mọọ naki egberi gọọ fọrọ wọnọ emi otumọ kọmọ pọrọ nimi yee gba emi yebi kọrọ gha ee.

2. Tọbọ oloko mọọ warọmọ bei oloko mọọ yebi bebe bebe kọ tọn pamọ bara kọgọọ ma.

Bọlọọ itu bi February ọgọnọọ bọ sii nọ dein fọnọ karamọ bai kọ ọrọ bara poumọ mi, mana mamọ karọmọ itu bi

March ọgọnọọ bọ oi sondia dein fọnọ karọmọ baḃfọ kọ bara poumọ mọ

Nọ bọmọnọ bei ma warọmọ sondia kọmọ sondia kọnọ sọlọ nakọ kọnọ ogbo mọọ pamọ worọbei bọbọyemo mọọ dọdọ namọ ma. Nọ bo bọọ dọ kọ Ibeda owei May ogonoọ bọ oloko bọ bara poumọ mọ

Bei bọ olokobi mọọ bọ kọrọ kọ nana dọinghimọ mee.

3. Bei olokobi akọna ere arau Abike Dabiri ki, oloko tọn emi yebi kọrọ kọrọ gha yee. Tubi ere arau Abike Dabiri ma bei

olokobi bọlọọ bọlọọ ọmọ akọna oloko mọ warọ bọ koro mọ ifie bọ arau na warọ bọ kpọ bọọ gha ee. Kọmọma nọbei oloko bi gboro pamọ otumọ, bọbara ogboama, gọmeti, Edetaen Ojo, Tunde Fagbohunlu, Bankole Aluko, Chidi Anselm Odinkalu, Abike Dabiri-Erewa, Ita Enang, Dino Melaye, Tony Anyanwu, Nduka Irabor, Jerry Ugokwe. Mamọ karamọ itu bi Victor Lar, Nze Chidi Diru, Lad Ojomo, Uche Maduako, Henry Seriake Dickson, Sola Adeyeye, Uche Onyeagucha, Haruna Yerima, Dr Usman Bugaje, Aminu Masari, Austin Opara, Ndoma-Egba, Ken Nnamani, Inatimi Spiff, etc.

4. Bei oloko bọbọdọn ye akọna ibebọ Ebirikenken baraọ bọ pọrọ nghimi ye gba emi yebi kpọ kọnọ kọrọ gha yee, tubi ibebọ imbigidi fọrọ otumọsọ Naiziria otu-ama, bọmọnọ mana oloko bọ nọ imbigidi fọrọ paraọ bọ mọ pamọ nimi yebi kpọ na deigha bọmọnọ bei oloko bi imbigidi fọrọ paraọ bọ dọlọ dọlọ kpọ bọdọn ye pọrọ gha faghimi yee.

5. Gọmeti fọrọ ọfọmọ mọ emi yemọ mọ nakọ zini otumọ nimimọ kọmọ olokobi British ibe kọ akọna Naiziria bọ boma, ni bọmọnọ bei gọmeti fọrọ ọfọmọ yeama akọna kọmọ sọwọmọ gbayebi kọ ebi dọnghi nimi yee.

6. Bei FOIA olokobi sitetimọ sọggha gba egberi bi kpọ kọrọ gha egberi, tubi aba bei olokobi politisi paraọ bọyọ danimi otumọsọ bọ nakọ emene nananimi ikpesemọsọ gọọ pamọ kimisọ dia. Gbanimi yebi, bei Ibebọ kọmọmọsọ kọ gbelenimi.

Mamọ karamọ yebi tọbọ gọmeti oloko mọ warfbi mọ de olokomọsọ Ibebọ kọmọsọ kọ gbelenimi yee, ni bọmọnọ bei olokobi Naiziria ibebọ lagha kọmọ sọ kpọ fa yee.

7. Bei oloko bi kọmọ tọbọọ ọndọ bọ sọwọmọ ogbọọ nimi

yeama kpọ sọọ pamọ nghimi yee gba emi yebi kpọ kọọ gha yee. Tubi oloko bi gbanimi bara yeama nọ mọọ nakọ kọmọ nimi mọnọ bọdọn yeama akọna kọnọ pọọ nghi timi timi yemọ gbana kọ kọnọ dọ kọmọ kọ gbanimi bọmọnọ

8. Olokobọegberi gọọ fọwọnọemi otumọ mọọ nakọ(gọmeti fọọ opu otumọ) tọrọ kọrọ ye ama mọọ nghi mee gba yebi kpọ kọrọgha. Bei oloko be ebi dọnghi yeki mọngnghi, tubi fọọ ọfọmọ mana yeama kọrọ sọọ gha bọmọnọ egberi gọọ emi otumọ kpọ gọmọ egberi mọ gọọ dọnghi mọ

9. Fọrọfọọ nọtẹ timi bei oloko wọnọemi bara dọnghi paraọ na fagha gba yebi kpọ kọrọgha ye.

Olokobi gbanimi bara be gọmeti fọọ ọfọọ mọsọ bei oloko bọlọọ bọ ọrọ miọde yemọsọ mọọ naki tẹbọ gọmeti oloko tẹbọwei pọọye.

Bei tẹbọ gọmeti oloko tẹbọ owei bọ kpọ mana mọọ nimi ye fọrọmọ tẹbọ oloko mọọ warọ bọ muna ee. Bei mọse gọmeti fọọ ọfọọ ama tẹ timi bei oloko fọrọ wọnọ emi fọri ọfọọ ama ee.

10. Bei olokobi mọọ wọnọmi bara bọ kpọ wọnọ (kọmọmọ) na nakọ tọlọmọ ee. Wọni ọngọ tọlọmọ nimi yee, tubi ibebọ kọmọmọsọ kọ bei gọmeti bọ yọ ama danimi otumọ sọlọ muna be gọmeti fọrọ ọfọmọ danimi, otumọ akọna ọrọ fọrọmọ wọnọ bara bọ mọsọ kpọ nimi dọọ nimi yee.



info@r2knigeria.org
www.r2knigeria.org